



SE – 278

Question Booklet Sl. No.

512441

A

Version Code III SEMESTER B.COM./B.B.A./AVIATION/B.H.M.



DEGREE EXAMINATION, JANUARY/FEBRUARY 2026

(SEP 2024 – 25)

**Certification Course – 1 : FINANCIAL LITERACY FOR
BHARAT (Non Core)**

Time Allowed : 1 Hour

Maximum Marks : 25

INSTRUCTIONS TO CANDIDATES

1. Immediately after the commencement of the Examination, you should check that this Booklet does not have any unprinted or torn or missing pages or items, etc. If any of the above defects is found, get it replaced by a Complete Question Booklet of the available series.
2. Write clearly the Question Booklet Version Code **A, B, C, D** or **E** in the appropriate space provided for the purpose, in the OMR Answer Sheet.
3. Enter the name of the Subject, Reg. No., Question Booklet Version Code and affix Signature on the OMR sheet. As the answer sheets are designed to suit the Optical Mark Reader (OMR) system, special care should be taken to fill those items accurately.
4. This Question Booklet contains **25** questions, of **one** mark each. **All** questions must be attempted. Each question contains four answers, among them one correct answer should be selected and shade the corresponding option in the OMR sheet.
5. All the answers should be marked only on the OMR sheet provided and only with a **black** or **blue** ink ball point pen. If more than one circle is shaded / wrongly shaded / half shaded for a given question no marks will be awarded.
6. Questions are in both English and Kannada. If any confusion arises in the Kannada version, please refer to the English version of the questions.
7. Immediately after the final bell indicating the closure of the examination, stop making any further markings in the OMR Answer Sheet. Be seated till the OMR Answer Sheet is collected. After handing over the OMR Answer Sheet to the Invigilator you may leave the examination hall.

ಗಮನಿಸಿ : ಸೂಚನೆಗಳ ಕನ್ನಡ ಆವೃತ್ತಿಯು ಈ ಪುಟದ ಹಿಂಭಾಗದಲ್ಲಿ ಮುದ್ರಿಸಲ್ಪಟ್ಟಿದೆ.



Answer **all** questions. **Each** question carries **one** mark.

ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ. ಪ್ರತಿ ಪ್ರಶ್ನೆಗೆ ಒಂದು ಅಂಕ.

1. Financial literacy enables to manage one's own _____ in a prudent manner.

- a) Personal Ambition b) Personal Finance
- c) Personal Health d) None of the above

ಆರ್ಥಿಕ ಸಾಕ್ಷರತೆ ವ್ಯಕ್ತಿಗೆ ತನ್ನ ಸ್ವಂತ _____ ಅನ್ನು ವಿವೇಕಪೂರ್ಣವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

- a) ವೈಯಕ್ತಿಕ ಆಸೆ b) ವೈಯಕ್ತಿಕ ಹಣಕಾಸು
- c) ವೈಯಕ್ತಿಕ ಆರೋಗ್ಯ d) ಮೇಲಿನ ಯಾವುದೂ ಅಲ್ಲ

2. An E-wallet and a prepaid card is

- a) Similar except the account number is a mobile number
- b) Both can be used for payment in merchant outlets
- c) Neither a nor b are correct
- d) Both a and b are correct

ಇ-ವಾಲೆಟ್ ಮತ್ತು ಪೂರ್ವಪಾವತಿ ಕಾರ್ಡ್

- a) ಖಾತೆ ಸಂಖ್ಯೆಯ ಬದಲಿಗೆ ಮೊಬೈಲ್ ಸಂಖ್ಯೆ ಇರುವುದನ್ನು ಹೊರತುಪಡಿಸಿ ಒಂದೇ ರೀತಿಯವು
- b) ಎರಡನ್ನೂ ವ್ಯಾಪಾರಿ ಅಂಗಡಿಗಳಲ್ಲಿ ಪಾವತಿಗಾಗಿ ಬಳಸಬಹುದು
- c) a ಮತ್ತು b ಎರಡೂ ತಪ್ಪು
- d) a ಮತ್ತು b ಎರಡೂ ಸರಿಯಾಗಿದೆ

3. The following are passive income except

- a) Rental income
- b) Interest from FD
- c) Income from business/profession
- d) Dividends

ಕೆಳಗಿನವುಗಳಲ್ಲಿ ಯಾವುದು ನಿಷ್ಕ್ರಿಯ ಆದಾಯವಲ್ಲ ?

- a) ಬಾಡಿಗೆ ಆದಾಯ
- b) ನಿಗದಿತ ಠೇವಣಿಯ ಬಡ್ಡಿ
- c) ವ್ಯಾಪಾರ/ವೃತ್ತಿಯಿಂದ ಆದಾಯ
- d) ಲಾಭಾಂಶಗಳು

SPACE FOR ROUGH WORK

A



4. BBPS is a system designed for

- a) Tax collection only
- b) Government payments only
- c) Utility bill payments only
- d) Foreign trade payments only

BBPS ಎಂಬುದು ಯಾವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾದ ವ್ಯವಸ್ಥೆಯಾಗಿದೆ ?

- a) ತೆರಿಗೆ ಸಂಗ್ರಹಣೆಗೆ ಮಾತ್ರ
- b) ಸರ್ಕಾರಿ ಪಾವತಿಗಳಿಗೆ ಮಾತ್ರ
- c) ಉಪಯೋಗ ಬಿಲ್ ಪಾವತಿಗಳಿಗೆ ಮಾತ್ರ
- d) ವಿದೇಶಿ ವ್ಯಾಪಾರ ಪಾವತಿಗಳಿಗೆ ಮಾತ್ರ

5. Financial goals should be

- a) Unrealistic and vague
- b) Specific and measurable
- c) Dependent on others
- d) Only short term

ಆರ್ಥಿಕ ಗುರಿಗಳು ಹೇಗಿರಬೇಕು ?

- a) ಅಸಾಧ್ಯ ಮತ್ತು ಅಸ್ಪಷ್ಟ
- b) ನಿಖರ ಮತ್ತು ಅಳೆಯಬಹುದಾದ
- c) ಇತರರ ಮೇಲೆ ಅವಲಂಬಿತ
- d) ಕೇವಲ ಅಲ್ಪಾವಧಿಯ

6. The Rule of 72 helps to estimate

- a) Break-even period for a project
- b) Time needed to repay debt
- c) Period required for a bond to mature
- d) Number of years to double your investment value

72 ರ ನಿಯಮವು ಯಾವುದನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ ?

- a) ಯೋಜನೆಗೆ ಸಮಪಾಲು ಮುಟ್ಟುವ ಅವಧಿ
- b) ಸಾಲ ತೀರಿಸಲು ಬೇಕಾದ ಸಮಯ
- c) ಬಾಂಡ್ ಪಕ್ವಗೊಳ್ಳಲು ಬೇಕಾದ ಅವಧಿ
- d) ನಿಮ್ಮ ಹೂಡಿಕೆಯ ಮೌಲ್ಯವನ್ನು ದ್ವಿಗುಣಗೊಳಿಸಲು ಬೇಕಾದ ವರ್ಷಗಳ ಸಂಖ್ಯೆ

SPACE FOR ROUGH WORK

A



7. Insurance helps in

- a) Reducing financial risk
- b) Increasing financial risk
- c) Avoiding taxation
- d) Increasing expenditure

ವಿಮೆ ಸಹಾಯ ಮಾಡುವುದು

- a) ಆರ್ಥಿಕ ಅಪಾಯವನ್ನು ಕಡಿಮೆ ಮಾಡಲು
- b) ಆರ್ಥಿಕ ಅಪಾಯವನ್ನು ಹೆಚ್ಚಿಸಲು
- c) ತೆರಿಗೆ ತಪ್ಪಿಸಲು
- d) ಖರ್ಚನ್ನು ಹೆಚ್ಚಿಸಲು

8. RTGS is mainly used for

- a) Small payments
- b) Large value transfers
- c) ATM withdrawals
- d) Online shopping

RTGS ಮುಖ್ಯವಾಗಿ ಬಳಸಲಾಗುವುದು

- a) ಸಣ್ಣ ಪಾವತಿಗಳಿಗೆ
- b) ದೊಡ್ಡ ಮೊತ್ತದ ವರ್ಗಾವಣೆಗಳಿಗೆ
- c) ಎಟಿಎಂ ಹಣ ಎತ್ತಲು
- d) ಆನ್‌ಲೈನ್ ಖರೀದಿಗೆ

9. Which of the following is a digital payment method ?

- a) Cheque
- b) Cash
- c) UPI
- d) Demand Draft

ಕೆಳಗಿನವುಗಳಲ್ಲಿ ಯಾವುದು ಡಿಜಿಟಲ್ ಪಾವತಿ ವಿಧಾನ ?

- a) ಚೆಕ್
- b) ನಗದು
- c) ಯುಪಿಐ
- d) ಡಿಮಾಂಡ್ ಡ್ರಾಫ್ಟ್

SPACE FOR ROUGH WORK

A



10. Which one of these is a way to save money ?

- a) Buy any quantity which you require
- b) Don't convert high fixed expenses to variable expenses
- c) Always go for high-cost loans
- d) Be rational in discretionary spending

ಕೆಳಗಿನವುಗಳಲ್ಲಿ ಯಾವುದು ಹಣವನ್ನು ಉಳಿಸುವ ವಿಧಾನ ?

- a) ನಿಮಗೆ ಅಗತ್ಯವಿರುವ ಯಾವುದೇ ಪ್ರಮಾಣವನ್ನು ಖರೀದಿಸಿ
- b) ಹೆಚ್ಚಿನ ಸ್ಥಿರ ವೆಚ್ಚಗಳನ್ನು ವೇರಿಯೇಬಲ್ ವೆಚ್ಚಗಳಾಗಿ ಪರಿವರ್ತಿಸಬೇಡಿ
- c) ಯಾವಾಗಲೂ ಹೆಚ್ಚಿನ ಬಡ್ಡಿದರದ ಸಾಲ ತೆಗೆದುಕೊಳ್ಳಿ
- d) ಆಯ್ಕೆಯ ಖರ್ಚಿನಲ್ಲಿ ವಿವೇಕಬುದ್ಧಿಯುತವಾಗಿರಿ.

11. Important assumptions for retirement planning are

- a) Compounding and investment value at retirement
- b) Life expectancy and compounding
- c) Inflation and compounding
- d) Life expectancy, inflation and returns on retirement

ನಿವೃತ್ತಿ ಯೋಜನೆಗೆ ಪ್ರಮುಖವಾದ ಉಹೇಗಳು

- a) ನಿವೃತ್ತಿಯ ಸಮಯದ ಹೂಡಿಕೆ ಮೌಲ್ಯ ಮತ್ತು ಚಕ್ರ ಬಡ್ಡಿ
- b) ಆಯುಷ್ಯ ನಿರೀಕ್ಷೆ ಮತ್ತು ಚಕ್ರ ಬಡ್ಡಿ
- c) ಹಣದುಬ್ಬರ ಮತ್ತು ಚಕ್ರ ಬಡ್ಡಿ
- d) ಆಯುಷ್ಯ ನಿರೀಕ್ಷೆ, ಹಣದುಬ್ಬರ ಮತ್ತು ನಿವೃತ್ತಿ ಆದಾಯ

12. Poor financial decisions can result in

- a) Non-achievement of financial goals
- b) Insufficient retirement corpus
- c) Bankruptcy
- d) All of the above

ದುರ್ಬಲ ಆರ್ಥಿಕ ನಿರ್ಧಾರಗಳಿಂದ ಯಾವ ಪರಿಣಾಮಗಳು ಸಂಭವಿಸಬಹುದು ?

- a) ಆರ್ಥಿಕ ಗುರಿಗಳನ್ನು ಸಾಧಿಸಲಾಗದಿರುವುದು
- b) ನಿವೃತ್ತಿ ನಿಧಿ ಅಪರ್ಯಾಪ್ತವಾಗಿರುವುದು
- c) ದಿವಾಳಿಯಾಗುವುದು
- d) ಮೇಲಿನ ಎಲ್ಲವೂ

SPACE FOR ROUGH WORK

A



13. Parkinson's law states

- a) Work expands to fill the time available
- b) The expands to allow completion of work
- c) More the efforts, more taken
- d) Work and time have no correlation

ಪಾರ್ಕಿನ್ಸನ್ ಕಾನೂನು ಏನು ಹೇಳುತ್ತದೆ ?

- a) ಲಭ್ಯವಿರುವ ಸಮಯವನ್ನು ತುಂಬಿಸಲು ಕೆಲಸ ವಿಸ್ತಾರಗೊಳ್ಳುತ್ತದೆ
- b) ಕೆಲಸವನ್ನು ಪೂರ್ಣಗೊಳಿಸಲು ಸಮಯ ವಿಸ್ತಾರಗೊಳ್ಳುತ್ತದೆ
- c) ಹೆಚ್ಚು ಪ್ರಯತ್ನ, ಹೆಚ್ಚು ಸಮಯ ತೆಗೆದುಕೊಳ್ಳುವುದು
- d) ಕೆಲಸ ಮತ್ತು ಸಮಯಕ್ಕೆ ಯಾವುದೇ ಸಂಬಂಧವಿಲ್ಲ

14. Which is the regulatory body for insurance in India ?

- a) RBI
- b) SEBI
- c) IRDAI
- d) PFRDA

ಭಾರತದಲ್ಲಿ ವಿಮೆ ನಿಯಂತ್ರಣ ಸಂಸ್ಥೆ ಯಾವುದು ?

- a) RBI
- b) SEBI
- c) IRDAI
- d) PFRDA

15. Which is the mitigation strategy for market risk ?

- a) Averaging
- b) Make one-time investment
- c) Avoid market related investments
- d) Invest for short-term goals

ಮಾರುಕಟ್ಟೆ ಅಪಾಯಕ್ಕೆ ಯಾವ ತಂತ್ರ ಸಹಾಯಕ ?

- a) ಸರಾಸರಿ ಮಾಡುವುದು
- b) ಒಮ್ಮೆ ಹೂಡಿಕೆ ಮಾಡುವುದು
- c) ಮಾರುಕಟ್ಟೆ ಸಂಬಂಧಿತ ಹೂಡಿಕೆ ತಪ್ಪಿಸುವುದು
- d) ಕಡಿಮೆ ಅವಧಿಯ ಗುರಿಗಳಿಗಾಗಿ ಹೂಡಿಕೆ

SPACE FOR ROUGH WORK

A



16. Who is nominee in policy ?

- a) Person to receive policy money in the event of his death within policy tenure
- b) Person to whom to transfer rights for reasons like availing loan
- c) Person who will receive maturity benefits
- d) Entitled to receive distribution from trust, will or life insurance policy

ಪಾಲಿಸಿಯಲ್ಲಿ ನಾಮಿನಿ ಯಾರು ?

- a) ಪಾಲಿಸಿ ಅವಧಿಯಲ್ಲಿ ಮರಣ ಸಂಭವಿಸಿದಲ್ಲಿ ಹಣ ಪಡೆಯುವ ವ್ಯಕ್ತಿ
- b) ಸಾಲ ಪಡೆಯಲು ಹಕ್ಕು ವರ್ಗಾಯಿಸಬಹುದಾದ ವ್ಯಕ್ತಿ
- c) ಪೂರ್ಣಾವಧಿ ಲಾಭ ಪಡೆಯುವ ವ್ಯಕ್ತಿ
- d) ಟ್ರಸ್ಟ್, ವಿಲ್ ಅಥವಾ ಜೀವ ವಿಮೆ ಪಾಲಿಸಿಯಿಂದ ಹಂಚಿಕೆಯನ್ನು ಪಡೆಯುವ ಹಕ್ಕು ಹೊಂದಿರುವವ

17. Who is the regulator for the stock markets in India ?

- a) Reserve Bank of India
- b) Securities and Exchange Board of India
- c) Insurance Regulatory and Development Authority of India
- d) Pension Fund Regulatory and Development Authority of India

ಭಾರತದ ಸ್ಟಾಕ್ ಮಾರ್ಕೆಟ್ ನಿಯಂತ್ರಕ ಯಾರು ?

- a) ಭಾರತೀಯ ರಿಸರ್ವ್ ಬ್ಯಾಂಕ್
- b) ಸೆಕ್ಯೂರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ
- c) ಭಾರತದ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ
- d) ಭಾರತದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ

SPACE FOR ROUGH WORK

A



18. Which product was introduced when the Government employees were shifted from defined benefit system to defined contribution system ?

- a) Employees Provident Fund (EPF)
- b) Public Provident Fund (PPF)
- c) Government Provident Fund (GPF)
- d) National Pension Scheme (NPS)

ಸರ್ಕಾರಿ ನೌಕರರು ಡಿಫೈನ್ಡ್ ಬೆನಿಫಿಟ್ ಸಿಸ್ಟಮ್‌ನಿಂದ ಡಿಫೈನ್ಡ್ ಕಾನ್ಟ್ರಿಬ್ಯೂಷನ್ ಸಿಸ್ಟಮ್‌ಗೆ ಸ್ಥಳಾಂತರವಾದಾಗ ಯಾವ ಉತ್ಪನ್ನ ಪರಿಚಯಿಸಲಾಯಿತು ?

- a) ನೌಕರರ ಪ್ರಾವಿಡೆಂಟ್ ಫಂಡ್ (EPF)
- b) ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
- c) ಸರ್ಕಾರದ ಪ್ರಾವಿಡೆಂಟ್ ಫಂಡ್ (GPF)
- d) ರಾಷ್ಟ್ರೀಯ ಪಿಂಚಣಿ ಯೋಜನೆ (NPS)

19. In which category did the Indians score the lowest in Standard and Poor's global financial literacy survey ?

- a) Risk diversification
- b) Inflation
- c) Interest
- d) Compound interest

ಸ್ಟ್ಯಾಂಡರ್ಡ್ ಮತ್ತು ಪೂವರ್ಸ್ ಗ್ಲೋಬಲ್ ಫೈನಾನ್ಷಿಯಲ್ ಸಾಕ್ಷರತಾ ಸಮೀಕ್ಷೆಯಲ್ಲಿ ಭಾರತೀಯರು ಕಡಿಮೆ ಅಂಕಗಳನ್ನು ಪಡೆದ ವಿಭಾಗ ಯಾವುದು ?

- a) ಅಪಾಯ ವಿಭಜನೆ
- b) ಹಣದುಬ್ಬರ
- c) ಬಡ್ಡಿ
- d) ಚಕ್ರ ಬಡ್ಡಿ

SPACE FOR ROUGH WORK

A



20. Borrowing for which of the following is generally considered avoidable ?

- | | |
|-------------------------|----------------------|
| a) Buying a house | b) Funding education |
| c) Consumption expenses | d) Asset creation |

ಕೆಳಗಿನ ಯಾವ ಸಾಲ ತೆಗೆದುಕೊಳ್ಳುವುದು ಸಾಮಾನ್ಯವಾಗಿ ತಪ್ಪಿಸಬಹುದಾದುದಾಗಿ ಪರಿಗಣಿಸಲಾಗುತ್ತದೆ ?

- | | |
|-------------------|----------------------|
| a) ಮನೆ ಖರೀದಿ | b) ಶಿಕ್ಷಣಕ್ಕೆ ಹಣಕಾಸು |
| c) ಸೇವನೆ ಖರ್ಚುಗಳು | d) ಆಸ್ತಿ ನಿರ್ಮಾಣ |

21. Which of the following is an example of revolving credit ?

- | | | | |
|--------------|-------------|----------------|-------------------|
| a) Home loan | b) Car loan | c) Credit card | d) Education loan |
|--------------|-------------|----------------|-------------------|

ಕೆಳಗಿನವುಗಳಲ್ಲಿ ಯಾವುದು ರಿವಾಲ್ವಿಂಗ್ ಕ್ರೆಡಿಟ್‌ಗೆ ಉದಾಹರಣೆ ?

- | | | | |
|------------|-------------|--------------------|---------------|
| a) ಗೃಹ ಸಾಲ | b) ಕಾರು ಸಾಲ | c) ಕ್ರೆಡಿಟ್ ಕಾರ್ಡ್ | d) ಶಿಕ್ಷಣ ಸಾಲ |
|------------|-------------|--------------------|---------------|

22. Savings differ from investment because savings

- | |
|---|
| a) Focus on safety and liquidity |
| b) Always double automatically |
| c) Involve higher risk than investments |
| d) Never used for emergencies |

ಉಳಿತಾಯಗಳು ಹೂಡಿಕೆಗಳಿಂದ ವಿಭಿನ್ನವಾಗಿರುವುದರ ಕಾರಣ, ಉಳಿತಾಯ

- | |
|--|
| a) ಸುರಕ್ಷತೆ ಮತ್ತು ದ್ರವ್ಯತೆಯ ಮೇಲೆ ಕೇಂದ್ರೀಕರಿಸುತ್ತವೆ |
| b) ಸ್ವಯಂಚಾಲಿತವಾಗಿ ಸದಾ ದ್ವಿಗುಣವಾಗುತ್ತವೆ |
| c) ಹೂಡಿಕೆಗಿಂತ ಹೆಚ್ಚಿನ ಅಪಾಯವನ್ನು ಒಳಗೊಂಡಿದೆ |
| d) ತುರ್ತು ಪರಿಸ್ಥಿತಿಗಳಿಗೆ ಎಂದಿಗೂ ಬಳಸಲಾಗುವುದಿಲ್ಲ |

23. Diversification in investments mainly reduces

- | | |
|--------------------|----------------------|
| a) Systematic risk | b) Unsystematic risk |
| c) Inflation risk | d) Market risk |

ಹೂಡಿಕೆಗಳಲ್ಲಿ ವೈವಿಧ್ಯಗೊಳಿಸುವಿಕೆ ಮುಖ್ಯವಾಗಿ ಯಾವ ಅಪಾಯವನ್ನು ಕಡಿಮೆ ಮಾಡುತ್ತದೆ ?

- | | |
|----------------------|------------------------|
| a) ವ್ಯವಸ್ಥಾತ್ಮಕ ಅಪಾಯ | b) ವ್ಯವಸ್ಥಿತವಲ್ಲದ ಅಪಾಯ |
| c) ದರ ಏರಿಕೆಯ ಅಪಾಯ | d) ಮಾರುಕಟ್ಟೆ ಅಪಾಯ |

SPACE FOR ROUGH WORK

A



24. Fiscal policy is mainly concerned with

- a) Regulation of banks
- b) Government spending
- c) Controlling interest rates
- d) Stock market supervision

ಹಣಕಾಸು ನೀತಿ ಮುಖ್ಯವಾಗಿ ಯಾವುದನ್ನು ಕಾಳಜಿ ವಹಿಸುತ್ತದೆ ?

- a) ಬ್ಯಾಂಕ್ ನಿಯಂತ್ರಣ
- b) ಸರ್ಕಾರದ ಖರ್ಚು
- c) ಬಡ್ಡಿದರ ನಿಯಂತ್ರಣ
- d) ಷೇರು ಮಾರುಕಟ್ಟೆ ಮೇಲ್ವಿಚಾರಣೆ

25. Savings ratio is

- a) Monthly savings/Monthly expenses
- b) Monthly savings/Monthly income
- c) Monthly income/Monthly expenses
- d) Income/Savings

ಉಳಿತಾಯ ಅನುಪಾತವು ಏನು ?

- a) ಮಾಸಿಕ ಉಳಿತಾಯ/ಮಾಸಿಕ ವೆಚ್ಚಗಳು
- b) ಮಾಸಿಕ ಉಳಿತಾಯ/ಮಾಸಿಕ ಆದಾಯ
- c) ಮಾಸಿಕ ಆದಾಯ/ಮಾಸಿಕ ವೆಚ್ಚಗಳು
- d) ಆದಾಯ/ಉಳಿತಾಯ

SPACE FOR ROUGH WORK

A